

## ಕನ್ನಡ ಭಂದೋ ಗ್ರಂಥಗಳು

**ಮಲ್ಲಪ್ಪ ಚನ್ನಭತ್ತಿ**

ಸಂಶೋಧನ ವಿದ್ಯಾರ್ಥಿ

ಡಾ.ಆರ್.ಸಿ.ಹಿರೇಮರ ಕನ್ನಡ ಅಧ್ಯಯನ ಪೀಠ

ಕನಾಟಕ ವಿಶ್ವವಿದ್ಯಾಲಯ, ಧಾರವಾಡ.

mallucm1990@gmail.com

Article Link: <https://aksharasurya.com/2023/07/mallappa-chennabhatti-2/>

### **ಕವಿರಾಜಮಾರ್ಗ (ಸು. ಕ್ರಿ. 850):**

ಶ್ರೀವಿಜಯನ 'ಕವಿರಾಜಮಾರ್ಗ' ಮುಖ್ಯವಾಗಿ ೧೦೯ ಅಲಂಕಾರಶಾಸ್ತ್ರ ಗ್ರಂಥವಾದರೂ, ಅದರಲ್ಲಿ ವ್ಯಾಕರಣ ಮತ್ತು ಭಂದಸ್ಸಗಳಿಗೆ ಸಂಬಂಧಿಸಿದ ಕೆಲವು ಅಂಶಗಳನ್ನು ಹೊಡ ಪ್ರಸ್ತಾಪಿಸಲಾಗಿದೆ. ಕನ್ನಡ ಸಾಹಿತ್ಯದಲ್ಲಿ ಪ್ರಪಂಚಮ ಉಪಲಬ್ಧ ಕೃತಿ ಎಂಬ ಹೆಗ್ಳಳಕೆಗೂ ಈ ಕೃತಿ ಪಾತ್ರವಾಗಿದೆ. ಈ ಕೃತಿಯಲ್ಲಿ ಅಲಂಕಾರಶಾಸ್ತ್ರ ಭಂದಸ್ಸ, ಕವಿ ಕಾವ್ಯ ಸ್ವರೂಪ ಹಾಗೂ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ವಿಷಯಗಳು ಉಲ್ಲೇಖಿತವಾಗಿದೆ. ಕನ್ನಡ ಭಂದೋಗ್ರಂಥಗಳ ಚರಿತ್ರೆಯನ್ನು ಅವಲೋಕಿಸ ಹೊರಟರೆ ಮೊದಲು ದೊರೆಯುವ ಕೃತಿ ಕವಿರಾಜಮಾರ್ಗ.

ಈ ಗ್ರಂಥದಲ್ಲಿ ವ್ಯಾಕರಣ ಮತ್ತು ಭಂದಸ್ಸಗಳು ೩ ಪರಿಚ್ಯೇದಗಳಲ್ಲಿ ಪ್ರಸ್ತಾಪಗೊಂಡಿದೆ. ಇವು ಮುಖ್ಯವಾಗಿ ಕಾವ್ಯ ರಚನೆಯಲ್ಲಿ ಅನುಸರಿಸಬೇಕಾದ ಕೆಲವು ಸಾಮಾನ್ಯ ತತ್ವಗಳಿಗೆ ಸಂಬಂಧಿಸಿದವಾಗಿದ್ದು, ಭಂದಸ್ಸಿನ ಸಂಜ್ಞಾ ಪ್ರಕರಣದ ವಿಷಯವನ್ನೊಳಗೊಂಡಿದೆ. ಮೊದಲನೇ ಪರಿಚ್ಯೇದದಲ್ಲಿ ಯತ್ತಿ ವಿಚಾರ, ಭಂದೋಭಂಗ ವಿಷಯ, ಗುರು-ಲಘು ದೋಷ, ೨ನೇ ಪರಿಚ್ಯೇದದಲ್ಲಿ ಪ್ರಾಸ ವಿಚಾರ, ೩ನೇ ಪರಿಚ್ಯೇದದಲ್ಲಿ ದ್ವಿಪ್ರಾಸ, ದ್ವಾಂದ್ವ ಪ್ರಾಸ, ತ್ರಿಪ್ರಾಸ ಮತ್ತು ಅಂತ್ಯಾದಿ ಪ್ರಾಸಗಳ ವಿಚಾರಗಳು ಉಲ್ಲೇಖಿಗೊಂಡಿದೆ.

ಯತ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕವಿರಾಜಮಾರ್ಗಕಾರ 'ಯತ್ತಿಯೆಂಬುದುಸಿವರ್ತಾಣಾಂ' ಎಂದು ಯತ್ತಿಯನ್ನು ಸೂತ್ರೀಕರಿಸಿದ್ದಾನೆ. ಇದು ವೃತ್ತಿ ಮತ್ತು ಜಾತಿಗಳ ಅಂದರೆ ವರ್ಣವೃತ್ತ ಮತ್ತು ಮಾತ್ರಾವೃತ್ತಗಳ ಕೃತಿ ಪದ್ಧತಿಗಳಲ್ಲಿ ಬರುತ್ತದೆ. ಇದನ್ನು ಭಂದಃಶಾಸ್ತ್ರದಲ್ಲಿ ಹೇಳಲಷ್ಟಿರುವ ಮಾರ್ಗದಿಂದ ತಿಳಿಯಬೇಕಂದು ಹೇಳಿದ್ದಾನೆ. ಹಾಗೆಯೇ ಯತ್ತಿ ಭಂಗಕ್ಕೆ ಪದ್ಯವೋಂದನ್ನು ನೀಡಿ

ಸರಿ ರೂಪವನ್ನು ನೀಡಿದ್ದಾನೆ. ಒಂದು ಪದ್ಯದಲ್ಲಿ ಯತಿ ನಿಯಮವನ್ನು ಹಾಲಿಸಿ ಅದೇ ಪದ್ಯದಲ್ಲಿ ಯತಿಯನ್ನು ಉಳಿದೆಡೆ ಉಲ್ಲಂಘಿಸಿದರೆ ಯತಿಭಂಗವಾಗುವುದೆಂದು ತಿಳಿಸಿದ್ದಾನೆ. ಹೀಗೆ ಆತ ನೀಡಿರು ತಪ್ಪ ಸರಿ ಪದ್ಯಗಳು ವಿಚಾರಣೆಯವಾಗಿವೆ.

ಭಂದೋಭಂಗಕ್ಕೆ ಸಂಬಂಧಿಸಿದಂತೆ ಗುರುಲಫುಗಳ ವಿನ್ಯಾಸದಲ್ಲಿ ಹೆಚ್ಚು ಕಡಿಮೆಯಾದರೆ, ಭಂದೋಭಂಗವಾಗುವುದೆಂದು ಹೇಳಿ ಅದನ್ನು ಕಾವ್ಯದೋಷಗಳಲ್ಲಿ ಒಂದೆಂದು ಪರಿಗಣಿಸಿದ್ದಾನೆ. ಕವಿರಾಜಮಾರ್ಗಕಾರನ ಪ್ರಾಸ ವಿಚಾರ ಗಮನಾರ್ಹವಾದುದು. ಪ್ರಾಸಕ್ಕೆ ಸಂಬಂಧಿಸಿದಂತೆ ‘ನುತ ಶಬ್ದಾಲಂಕಾರದೊಳಿತಯಮೀ ಕನ್ನಡಕ್ಕೆ ಸತತಂ ಪ್ರಾಸ’ ಎಂದು ಹೇಳಿ ಪ್ರಾಸವನ್ನು ಶಬ್ದಾಲಂಕಾರಗಳಲ್ಲಿ ಒಂದೆಂದು ಪರಿಗಣಿಸಿ ಕನ್ನಡಕ್ಕೆ ಇದು ಅತಿಶಯವೆಂದು ಮೆಚ್ಚುಗೆ ಸೂಚಿಸಿದ್ದಾನೆ. ಪ್ರಾಸದ 6 ಬೇದಗಳನ್ನು ಸೂತ್ರೀಕರಿಸಿ ಉದಾಹರಣೆಗಳೊಂದಿಗೆ ವಿವರಿಸಿದ್ದಾನೆ. ಒಟ್ಟಾರೆಯಾಗಿ ಮೊದಲ ಬಾರಿಗೆ ಭಂದಸ್ಸಿನ ಸಂಜ್ಞೆ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಅಂಶಗಳನ್ನು ಹೇಳಿರುವುದರಿಂದ ಕವಿರಾಜಮಾರ್ಗ ಕನ್ನಡ ಭಂದಸ್ಸಿನ ಜರಿತ್ತೆಯಲ್ಲಿ ಮೊದಲ ಗಣನೆಗೆ ಯೋಗ್ಯವಾಗಿದೆ ಎನ್ನಬಹುದು.

### ಗುಣಗಾಣಿಯಂ (ಸು.ತ್ತಿ.ಶ 850):

‘ಯಾಪ್ತರುಂಗಲಕ್ಷಾರಿ ಹೈ’ ಎಂಬ ಭಂದೋ ಗ್ರಂಥವೊಂದು ತಮಿಳು ಭಾಷೆಯಲ್ಲಿದೆ. ಇದರ ಕರ್ತೃ ‘ಅಮೃತ ಸಾಗರ’ನೆಂಬ ಜ್ಯೇನ ಲಾಕ್ಷಣಿಕ. ಈತ ಯಾವ ಕಾಲದಲ್ಲಿದ್ದನು, ಗ್ರಂಥ ರಚನೆಯ ಕಾಲ ಯಾವುದು ಸರಿಯಾಗಿ ತಿಳಿಯದು. ಸುಮಾರು 11 ನೆಯ ಶತಮಾನದ ಮೊದಲಲ್ಲಿ ಎಂದೋ ಗ್ರಂಥರಚನೆ ಆಗಿರಬಹುದೆಂದು ಭಾವಿಸಲಾಗಿದೆ. ಈ ಗ್ರಂಥಕ್ಕೆ ಜ್ಯೇನನೇ ಆದ ‘ಗುಣಸಾಗರ’ನೆಂಬ ಇನ್ನೊಳಿಟನ ವ್ಯಾಖ್ಯಾನವಿದೆ. ಈತನದೂ ಜೀವಿತಕಾಲ ಗ್ರಂಥ ರಚನೆಯ ಕಾಲ ತಿಳಿದಿಲ್ಲ. ಪ್ರಾಯಶಃ 12 ನೇ ಶತಮಾನಕ್ಕೆ ಈಚೆ ಆ ವ್ಯಾಖ್ಯಾನ ಬರೆದುದಾಗಿರಬೇಕೆಂದು ಕೆಲವರು ಉಳಿಸಿದ್ದಾರೆ. ಈ ವ್ಯಾಖ್ಯಾನದ ಪೀಠಿಕೆಯ ಭಾಗದಲ್ಲಿ ಬೇರೆ ಕೆಲವು ಕೃತಿಗಳ ಜಡೆಯಲ್ಲಿ ‘ಗುಣಗಾಂಕಿಯಂ’ ಎಂಬ ಕನ್ನಡ ಭಂದೋ ಗ್ರಂಥದ ಹೆಸರನ್ನು ಹೇಳಿರುವುದು ಕಾಣುತ್ತದೆ. ಈ ವಿಷಯವನ್ನೊಳಗೊಂಡ ಮಾತು ಅಲ್ಲಿ “ಗುಣಗಾಂಕಿಯಮೆನ್ನುಂ ಕರುನಾಡಗಜ್ಞಂದಮೇ ಮೋಲ್ ಮಹಡೂಮುನ್ನಿಲ್ಯೆಯುಡ್ಡತ್ತಾಯ್” ಅವೈಯಡಕ್ಕೆ

ಮುಡೆತ್ತಾಯೋ” ಎಂಬುದಾಗಿ ಬಂದಿದೆ. ಈ ಗ್ರಂಥವು ಸ್ತೇಯೊಬ್ಜನ್‌ನ್ನು ಉದ್ದೇಶಿಸಿ ಬರೆದುದಾಗಿಯೂ ಗ್ರಂಥಕರ್ತೃ ತನ್ನ ವಿನಯವನ್ನು ಅದರಲ್ಲಿ ಸೂಚಿಸಿರುವುದಾಗಿಯೂ ಆ ಕೆಲವು ವೈಲಕ್ಷಣಗಳನ್ನು ಅಮೃತಸಾಗರನ ಗ್ರಂಥವೂ ಅನುಸರಿಸಿದೆ ಎಂಬುದಾಗಿ ಬರೆದಿದೆ. ‘ಗುಣಗಾಂಧಿಯಂ’ ಎಂಬುದಾಗಿ ಗ್ರಂಥನಾಮವನ್ನು ಹೇಳಿದೆಯಲ್ಲದೆ, ಅದರ ಕರ್ತೃವಿನ ಬಗ್ಗೆಯಾಗಲೀ, ಗ್ರಂಥಸ್ತವಾದ ವಿಷಯಗಳ ಬಗ್ಗೆಯಾಗಲೀ, ಅಲ್ಲಿ ಯಾವ ವಿವರಣೆಯನ್ನು ವ್ಯಾಖ್ಯಾನಕಾರ ಬದಗಿಸಿಲ್ಲ. ಈವರೆಗೆ ಈ ಕನ್ನಡ ಭಂದೋಗ್ರಂಥ ದೊರೆತಿಲ್ಲ. ಈ ಗ್ರಂಥದ ಅಸ್ತಿತ್ವ ಸ್ವರೂಪ ಇವನ್ನು ತಿಳಿಸಲು ಬೇರೆ ಯಾವ ಆಧಾರಗಳೂ ತಿಳಿದು ಬಂದಿಲ್ಲ.

‘ಯಾಪ್ತರುಂಗಲಕ್ಷಾರಿಹೈ’ ಗೆ ಮತ್ತು ಅದರ ವ್ಯಾಖ್ಯಾನಕ್ಕೆ ತಮಿಳು ವಿದ್ವಾಂಸರು ಉಹಿಸಿರುವ ಕಾಲ ಸರಿಯಾಗಿದ್ದರೆ, ವ್ಯಾಖ್ಯಾನ ರಚಿತವಾದ ಸುಮಾರು 12 ನೇ ಶತಮಾನದಿಂದೊಳಗೆ ಯಾವಾಗ ಬೇಕಾದರೂ ‘ಗುಣಂಗಾಂಧಿಯಂ’ ಹುಟ್ಟಿರಬಹುದು. ಅದು ‘ಭಂದೋಬ್ಧಿ’ಯಿಂದ ಬೇರೆಯೇ ಆದ ಒಂದು ಗ್ರಂಥವಾಗಿರಬಹುದು. ಅದು ‘ಕವಿರಾಜಮಾರ್ಗ’ಕ್ಕೆ ಹಿಂದಯೇ ನಂತರಪೋ ರಚಿತವಾಗಿರಬಹುದು. ಸದ್ಗುರ ಪರಿಸ್ಥಿತಿಯಲ್ಲಿ ಇದಕ್ಕಿಂತ ಏನೂ ಹೇಳುವುದಕಾಗದು.

### ಭಂದೋಬ್ಧಿ – 990:

ಕರ್ತೃ 1 ನೇ ನಾಗವರ್ಮ. ಕನ್ನಡ ಭಂದಸ್ಸಿನ ಇತಿಹಾಸದಲ್ಲಿ ಇದಕ್ಕೆ ಮೊದಲ ಸ್ಥಾನ. ಇದುವರೆಗೆ ದೊರೆತಿರುವ ಕನ್ನಡ ಭಂದೋಗ್ರಂಥಗಳಲ್ಲಿ ಮೊದಲನೆಯ ಸಮಗ್ರವಾದ ಸ್ವತಂತ್ರ ಕೃತಿ. ನಾಗವರ್ಮನು ತನ್ನ ಕೃತಿ ರಚಿಸುವಲ್ಲಿ ಪಿಂಗಳನ ಭಂದಃಸೂತ್ರ’ ಹಾಗೂ ಜಯದೇವ ಮೊದಲಾದ ಭಂದಶಾಸ್ತ್ರಕಾರರಿಂದ ಸಹಾಯ ಪಡೆದಿರುವಂತಿದೆ. ಈ ಗ್ರಂಥದಲ್ಲಿ ಸಂಸ್ಕೃತ, ಪ್ರಾಕೃತ ಹಾಗೂ ಕನ್ನಡ ಭಂದಸ್ಸಗಳನ್ನು ಕುರಿತು ಹೇಳಲಾಗಿದೆ. ಮೊದಲನಿಂದಲೂ ಇದು ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡು ತುಂಬಾ ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ‘ಭಂದೋಂಬುಧಿ’ಯಲ್ಲಿ ಒಟ್ಟು 6 ಅಧಿಕಾಗಳಿವೆ. ಇಲ್ಲಿಯ ವಿಷಯ ವಿನ್ಯಾಸ ಹೀಗಿದೆ.

1. ಸಂಜ್ಞಾಪ್ತಕರಣ: ದೇವತಾಸ್ತುತಿ, ಸ್ವವಿಜಾರ, ವರ್ಣಗಣಗಳು, ಗುರು ಲಘುಗಳು, ಪ್ರಸ್ತಾರಕ್ರಮ. ಯತ್ತಿ, ಉತ್ಸೇ ಮೊದಲಾದ 26 ಭಂದಸ್ಸಗಳು ಇವುಗಳ ವಿವರಣೆಯನ್ನು ಕಾಣಬಹುದು.

2. ಸಮವೃತ್ತ ಪ್ರಕರಣ: 26 ಭಂದಸ್ಗಳಲ್ಲಿ ಒಂದೊಂದರಲ್ಲಿಯೂ ಮಟ್ಟುವ ಬಹುಸಂಖ್ಯೆಯ ವರ್ಣಸಮ ಚರ್ಚಪ್ಪದೀ ವೃತ್ತಗಳಲ್ಲಿ ಕೆಲವನ್ನು ಮಾತ್ರ ಲಕ್ಷಣ-ಲಕ್ಷ್ಯ ಸಮೀಕೃತ ವಿಧಾನದಿಂದ ವಿವರಿಸಿದೆ.
  3. ಮಾಲಾವೃತ್ತಾರ್ಥಸಮ ವಿಷಮಾದಿವೃತ್ತ ಪ್ರಕರಣ: ಮಾಲಾವೃತ್ತ ಅರ್ಥಸಮಚರ್ಚಪ್ಪದೀವೃತ್ತ, ವಿಷಮ ಚರ್ಚಪ್ಪದೀ ವೃತ್ತಗಳು, ಶ್ಲೋಕ ವೃತ್ತಾಳೇ ಯಾದಿಗಳು. ಜಾತಿಗಳೇ ರಗಳೇ ದಂಡಕಗಳು – ಇವು ಯಥೋಚಿತ ಭೇದಗಳು ಸಹಿತವಾಗಿ ಪೂರ್ವೋಕ್ತ ವಿಧಾನದಲ್ಲಿಯೂ ಕಂದದಲ್ಲಿಯೂ ವಿವರಿಸಲ್ಪಟ್ಟಿದೆ.
  4. ಕಂದಾದಿ ಮಾಲಾವೃತ್ತ ಪ್ರಕರಣ: ಕಂದ, ಆಯ್ದ, ಗೀತಿಕೆ, ಸಂಕೀರ್ಣ ಕದುವಯಿಗಳ ಲಕ್ಷಣವನ್ನು ಕಂದದಲ್ಲಿ ನಿರೂಪಿಸಿದೆ.
  5. ಕನಾಟಕ ವಿಷಯ ಜಾತಿವೃತ್ತ ಪ್ರಕರಣ: ಇಲ್ಲಿ ಅಜ್ಞ ಕನ್ನಡ ಭಂದಸ್ಸಿನ (ಬ್ರಹ್ಮ, ವಿಷ್ಣು, ರುದ್ರ) ಗಣಗಳ ಸ್ವರೂಪವನ್ನು ಆ ಗಣಗಳಿಂದ ನಡೆಯುವ ಪಿರಿಯಕ್ಕರ ಮೊದಲಾದ 5 ಅಕ್ಷರಗಳನ್ನು ಚಿತ್ರ ವಿಚಿತ್ರ ಎಂಬ 2 ತ್ರಿಪದೀಭೇದಗಳನ್ನು ಏಳಿ, ಚೌಪದಿ, ಭಂದೋವತೆಂಸ ಅಕ್ಷರಿಕೆ, ಮದನವತೀ, ಗೀತಿಕೆ, ಉತ್ತಾಪ, ಷಟ್ಪದಿ ಇವನ್ನೂ ಲಕ್ಷಣ-ಲಕ್ಷ್ಯ ಮೂರ್ವಕವಾಗಿ ವಿವರಿಸಿದೆ.
  6. ಷಟ್ಪತ್ಯಯ ವಿವರಣ: ಇದರಲ್ಲಿ ಪ್ರಸ್ತಾರ ಮೊದಲಾದ 6 ಪ್ರತ್ಯಯಗಳನ್ನು ಎಂದರೆ ವರ್ಣವೃತ್ತ ಭಂದಸ್ಸಂಬಂಧಿಯಾದ ಗಣಿತಾಂಶಗಳನ್ನು ನಿರೂಪಿಸಿದೆ. ನಿರೂಪಣೆ ಕಂದ ವೃತ್ತಗಳಲ್ಲಿದೆ (ಪ್ರಸ್ತಾರ, ನಷ್ಟ ಉದ್ದಿಷ್ಟ, ಏಕದ್ವಾದಿ, ಲಗಕ್ತಿಯೆ ಸಂಖ್ಯಾನ ಅಧ್ಯಯೋಗ).
- ಒಟ್ಟಿನಲ್ಲಿ ನಾಗವರ್ಮನು ಸಾಧ್ಯವಿದ್ದ ಮಟ್ಟಿಗೆ ಸಂಸ್ಕೃತ, ಪ್ರಾಕೃತ, ಕನ್ನಡ ಭಂದಸ್ಸಗಳಲ್ಲಿ ಅಭ್ಯಾಸಿಗಳು ತಿಳಿಯಬೇಕಾಗಿರುವ ಅತ್ಯಗತ್ಯವಾದ ಎಲ್ಲ ಅಂಶಗಳನ್ನೂ ಸಾಮಾನ್ಯವಾಗಿ ಸಂಗ್ರಹಿಸಿದ್ದಾನೆ ಎಂದು ಹೇಳಬಹುದು.

#### ಭಂದೋವಿಚಿತ್ರ:

ಈ ಕೃತಿ ಸು.ಕ್ರಿ.ಶ. 1145 ರಲ್ಲಿ ರಚಿತವಾಗಿರುವಂತೆ ತಿಳಿದು ಬರುತ್ತದೆ. ಇದರ ಕಾಲ ಸು.ಕ್ರಿ.ಶ 1040 ಎನ್ನುವ ಇನ್ನೊಂದು ಅಭಿಪ್ರಾಯವೂ ಇದೆ. ಈ ಗ್ರಂಥ ಸಮಗ್ರವಾಗಿ ಇನ್ನೂ ಸಿಕ್ಕಿಲ್ಲ. ಕತ್ಯು ಎರಡನೆಯ ನಾಗವರ್ಮ ಇರಬಹುದೆಂದು ಉಂಟಿಸಲಾಗಿದೆ. ‘ಕಾವ್ಯಾವಲೋಕನ’ ಗ್ರಂಥದ ಕೊನೆಯ ಕಂದ ಪದ್ಯದಲ್ಲಿ ‘ಭಂದೋವಿಚಿತ್ರ’ ಎಂಬುದು ಕೂಡ ತನ್ನ ಕೃತಿಯೊಂದು ಹೇಳಿಕೊಂಡಿದ್ದಾನೆ. ಹೆಸರನ್ನು ನೋಡಿದರೆ ಗ್ರಂಥ ಭಂದಶಾಸ್ತ್ರವನ್ನು ಕುರಿತದ್ದು ಎಂದು ಉಂಟಿಸಬಹುದು. ಅದರ ವಸ್ತು ಮತ್ತು ಸ್ವರೂಪಗಳ ವಿಷಯದಲ್ಲಿ ಈಗ

ಎನನ್ನೂ ಹೇಳುವುದಕ್ಕಾಗೆಯು. ಆದರೆ ನಾಗವರ್ಮನು ಅದರಲ್ಲಿ ಪ್ರಾಚೀನ ಸಂಸ್ಕೃತ ಲಾಕ್ಷಣ್ಯಕೌಶಿಕಿರಾದ ಹಿಂಗಲ, ಜಯದೇವಾದ್ಯರನ್ನು ಅನುಸರಿಸಿರಬಹುದು. ಸಂಸ್ಕೃತ ಭಂದಸ್ಸಿಗೆ ಪ್ರಾಶ್ನೆ ನೀಡಿರಬಹುದು ಎಂದು ಉಹೆ ಮಾಡುವುದು ಆತನ ಇತರ ಶಾಸ್ತ್ರ ಕೃತಿಗಳ ರಚನೆಯ ಹಿನ್ನೆಲೆಯಲ್ಲಿ ನೋಡಿದರೆ ಅಸಮಂಜಸವಾಗಲಾರದು.

ತ್ರೀ.ಶ. ಹನ್ಮೋಂದನೆಯ ಶತಮಾನದ ಅವಧಿಯಲ್ಲಿ ಕನ್ನಡ ಭಂದಸ್ಸಿನ ಇತಿಹಾಸವನ್ನು ಗುರುತಿಸುವಾಗ ಮೂರು ಸಂಸ್ಕೃತ ಕೃತಿಗಳನ್ನು ಹೆಸರಿಸಬೇಕಾಗುತ್ತದೆ. ಏಕೆಂದರೆ ಅವು ಸಂಸ್ಕೃತದಲ್ಲಿ ರಚಿತವಾದ ಕೃತಿಗಳಾದರೂ ಕನ್ನಡ ಭಂದಸ್ಸನ್ನು ಕುರಿತು ಹೇಳಿರುವುದು ಒಂದು ವಿಶೇಷ. ಆ ಕೃತಿಗಳಲ್ಲಿ ಮೊದಲನೆಯದಾಗಿ ‘ಭಂದೋನುಶಾಸನಮ್’ ಎರಡನೆಯದಾಗಿ ‘ಮಾನಸೋಲ್ಲಾಸ್’ ಹಾಗೂ ಮೂರನೆಯದಾಗಿ ‘ಸಂಗೀತ ರತ್ನಾಕರ’ಗಳನ್ನು ಹೆಸರಿಸಬಹುದು. ಇವುಗಳನ್ನು ಬಿಟ್ಟರೆ ಈ ಅವಧಿಯಲ್ಲಿ ನಮಗೆ ಕನ್ನಡ ಭಂದಃಗ್ರಂಥಗಳು ದೊರೆಯುವುದಿಲ್ಲ. ಹೀಗಾಗಿ ಈ ಮೂರು ಕೃತಿಗಳು ಹನ್ಮೋಂದನೆಯ ಶತಮಾನದಿಂದ ಹದಿನ್ಯೇದನೆಯ ಶತಮಾನದವರೆಗಿನ ಕನ್ನಡ ಭಂದಸ್ಸಿನ ಇತಿಹಾಸವನ್ನು ಗುರುತಿಸುವಲ್ಲಿ ತುಂಬಾ ಸಹಕಾರಿಯಾಗಿದೆ.

### ಭಂದೋನುಶಾಸನಮ್:

ತ್ರೀ.ಶ.ಸು. 1050 ರಲ್ಲಿ ರಚಿತವಾದ ಗ್ರಂಥ. ಇದರ ಕರ್ತೃ ಜಯಕೀರ್ತಿ. ಇದು ಪ್ರಧಾನವಾಗಿ ಸಂಸ್ಕೃತ ಭಂದಸ್ಸನ್ನು ವಿವರಿಸುವ ಸಂಸ್ಕೃತ ಭಂದೋಗ್ರಂಥವಾಗಿದೆ. ಈ ಕೃತಿ ಒಟ್ಟು 8 ಅಧಿಕಾರಗಳನ್ನು ಒಳಗೊಂಡಿದೆ. ಇವುಗಳಲ್ಲಿ ಏಳನೆಯ ಅಧಿಕಾರ ಸಂಪೂರ್ಣವಾಗಿ ಕನ್ನಡ ಭಂದಸ್ಸನ್ನು ಕುರಿತು ಹೇಳುವುದು ಗಮನಾರ್ಹ ಸಂಗತಿ. ಅಲ್ಲದೆ ಕೆಲವು ಕನ್ನಡ ಕಾವ್ಯದ ಹೆಸರುಗಳನ್ನು ಜಯಕೀರ್ತಿ ಇಲ್ಲಿ ಹೇಳುತ್ತಾನೆ. (ಅಸಗ ಕವಿ ಹಾಗೂ ‘ಕಣಾಟಕ ಕುಮಾರ ಸಂಭವ’, ಕಣಾಟಕ ಮಾಲತೀಮಾಧವ ಮೊದಲಾದ 6-7 ಕೃತಿಗಳ ಹೆಸರು ಉಲ್ಲೇಖಿಸಿದ್ದಾನೆ). ಆದರೆ ಅವುಗಳಾವವು ದೊರೆಯದೆ ಇರುವುದು ಭಂದಸ್ಸನ ಅಧ್ಯಯನಕ್ಕೆ ಅನಾನುಕೂಲವಾಗಿದೆ.

‘ಮೂರ್ವಂ ಕಣಾಟಕಿಷ್ಟಂದೋಮತೇ’ ಎಂಬ ಜಯಕೀರ್ತಿ ಮಾತಿನಿಂದ ತನಗೆ ಹಿಂದಿನ ಯಾವುದಾದರೊಂದು ಕನ್ನಡ ಭಂದೋಗ್ರಂಥವನ್ನು ಅಧವಾ ಕನ್ನಡ ಭಂದಸ್ಸಿನ ಪರಂಪರೆಯನ್ನು ಗುರುತಿಸಿರುವುದು ಕಂಡುಬರುತ್ತದೆ. ಈ

ಮೇಲಿನ ಮಾತನಿಂದ ನಾಗವರ್ಮನ 'ಭಂದೋಬುಧಿ'ಯನ್ನೇ ಕುರಿತಿದೆ ಎಂದರು ವಾದಗೃಹ ವಿಷಯವಾಗಿ.

'ಭಂದೋಬುಧಿ' ಮತ್ತು 'ಭಂದೋನುಶಾಸನಮ್' ಇವುಗಳನ್ನು ಪರಸ್ಪರ ಹೋಲಿಸುವುದು ಕೂಡ ಒಂದು ರೀತಿ ಪ್ರಯೋಜನಕಾರಿಯಾದ ವಿಚಾರವಾಗುತ್ತದೆ. ಜಯಕೆಂಪಿ 'ಕಣಾಟಟ ವಿಷಯ ಭಾಷ್ಣ ಜಾತ್ಯಾಧಿಕಾರ'ವೆಂಬ ಸುಪ್ತಮಾಧಿಕಾರದಲ್ಲಿ ಮುಖ್ಯವಾಗಿ ಅಲ್ಲಾಕ್ಕರ, ಅಂತರಾಕ್ಕರ, ಮದ್ದಮಾಕ್ಕರ, ಸಮಾನಕರ, ಮಹಾಕರ ಎಂಬ ಅಕ್ಷರ ಭೇದಗಳನ್ನು ಜಿತ್ತು ಮತ್ತು ವಿಜಿತ್ತು ಎಂಬ ಎರಡು ತ್ರಿಪದಿ ಭೇದಗಳನ್ನು, ಚತುಷ್ಪದಿಕಾ, ಭಂದೋವಸಂತ ಷಟ್ಪದಿಕಾ, ಅಕ್ಷರಿಕಾ, ಮದನವತೀ, ಗೀತಿಕಾ ಎಂಬ ಇತರ ಪದ್ಯಭೇದಗಳನ್ನು ಲಕ್ಷಣಾಲಕ್ಷ್ಯ ಸಮೀಕರಣ ವಿಧಾನದಲ್ಲಿ ವಿವರಿಸಿದ್ದಾನೆ.

### ಮಾನಸೋಲ್ಲಾಷ – 1129 (ಕ್ರಿ.ಶ.ಸು):

ಕಲ್ಯಾಣ ಜಾಲುಕ್ಕೆ ವಂಶದ ರಾಜನಾದ 3ನೇ ಸೋಮೇಶ್ವರನು ಈ ಗ್ರಂಥವನ್ನು ರಚಿಸಿದ್ದಾನೆ. ಇದಕ್ಕೆ 'ಅಭಿಲಕ್ಷಿತಾರ್ಥ ಚಿಂತಾಮಣಿ' ಎಂಬ ಹೆಸರು ಕೂಡ ಇದೆ. ಸಂಸ್ಕೃತ ಹಾಗೂ ಪ್ರಾಕೃತ ಭಂದಸ್ಸನ್ನು ಕುರಿತು ಹೇಳುವ ಈ ಗ್ರಂಥ ಕನ್ನಡ ಭಂದಸ್ಸನ್ನು ತಕ್ಷಮಟ್ಟಿಗೆ ಪ್ರಸ್ತಾಪಿಸಿದೆ. ಅಂಶಗಳ ಸ್ವರೂಪ, ತ್ರಿಪದಿ, ಷಟ್ಪದಿ ಮೊದಲಾದ ವಿಷಯಗಳ ವಿಶೇಷ ವಿವರಣೆ ಹಾಗೂ ಲಕ್ಷ ಲಕ್ಷಣಗಳನ್ನು ಇಲ್ಲಿ ವಿವೇಚಿಸಲಾಗಿದೆ. ಒಟ್ಟಿನಲ್ಲಿ ಕನ್ನಡ ಭಂದಸ್ಸಿನ ವಿಶೇಷ ಪರಿಜ್ಞಾನಕ್ಕೆ ಬೇಕಾಗುವ ಸಾಕಷ್ಟು ಅಂಶಗಳನ್ನು ಈ ಕೃತಿ ಒಳಗೊಂಡಿದೆ.

### ಸಂಗೀತ ರತ್ನಾಕರ – 1230 (ಕ್ರಿ.ಶ.ಸು):

ಇದರ ಕರ್ತೃ ಶಾಜ್ಞದೇವ. ಇದು ಸಂಸ್ಕೃತದಲ್ಲಿ ಸಂಗೀತಶಾಸ್ತ್ರವನ್ನು ಕುರಿತು ಬರೆದ ಗ್ರಂಥವಾದರೂ ಕನ್ನಡ ಭಂದಸ್ಸಿನ ಬಗೆಗೆ ಕೂಡ ವಿಚಾರ ಮಾಡುತ್ತದೆ. ಈ ಗ್ರಂಥದಲ್ಲಿ ಸ್ವರ, ರಾಗ, ಮುಂತಾಗಿ 7 ಅಧ್ಯಾಯಗಳಿಷ್ಟು, 4 ನೇ ಅಧ್ಯಾಯದಲ್ಲಿ ಕನ್ನಡ ಭಂದಸ್ಸಿನ ವಳೆ, ತ್ರಿಪದಿ ಮತ್ತು ಷಟ್ಪದಿಗಳನ್ನು ಕಣಾಟಟ ಭಾಷೆಗೆ ಸೇರಿದ ಪದ್ಯ ಜಾತಿಗಳಿಂದು ನೇರವಾಗಿ ನಿರ್ದೇಶಿಸಿದೆ. ಇವುಗಳ ಸಾಮಾನ್ಯ ಲಕ್ಷಣಗಳನ್ನು ಹೇಳುವುದರ ಜೊತೆಗೆ ಹಾಡುವ ವಿಧಾನವನ್ನು ಹೇಳಿದೆ. ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಅವು ಗಳಿಸಿದ್ದ ಜನಪ್ರಿಯತೆಯನ್ನು ಇದು ತೋರಿಸುತ್ತದೆ.

ಜಯಕೆತ್ರೀ, ಮೂರನೆಯ ಸೋಮೇಶ್ವರ ಮತ್ತು ಶಾಜ್ಞದೇವ ಇವರು ಕನ್ನಡಿಗರೂ, ಕನ್ನಡ ದೇಶವಾಸಿಗಳೂ ಆದ ಸಂಸ್ಕೃತ ಲಾಙ್ಗಿಕರಾಗಿದ್ದುದರಿಂದ ಇವರಿಗೆ ಕನ್ನಡ ಲಾಙ್ಗಿ ಲಾಙ್ಗಿ ಗ್ರಂಥ ಪರಿಚಯವಿದ್ದುದರಿಂದ, ವಿಶೇಷ ಅಸಕ್ತಿಯಿಂದ ಭಂದಸ್ಸಿನ ಪ್ರಮುಖ ಅಂಶಗಳನ್ನು ಸ್ಪಷ್ಟ ಮಟ್ಟಿಗೆ ಪ್ರತಿಪಾದಿಸಿದ್ದಾರೆ. ಒಟ್ಟಾರೆ ಈ ಮೂರವರ ಗ್ರಂಥಗಳಿಂದ ಕನ್ನಡ ಭಂದಸ್ಸಿಗೆ ಉಪಕಾರವಾಗಿದೆ ಎನ್ನಬಹುದು.

### ಚಿಹ್ನಾಬಂಧನ - ತ್ರೀತ್ಯ.ಮ. 1500:

ಕರ್ತೃ ಆಶ್ವರ ಕವಿ. ಕಾವ್ಯದ ವಿವಿಧ ಲಕ್ಷಣಗಳನ್ನು ಕುರಿತು ಹೇಳುವ ಸಂಕೀರ್ಣ ಕೃತಿ ಇದಾಗಿದೆ. ಒಟ್ಟು ನಾಲ್ಕು (4) ಆಶ್ವಾಸಗಳಿಂದ ಕೂಡಿರುವ ಈ ಗ್ರಂಥದ ಮೊದಲ ಮೂರು ಆಶ್ವಾಸಗಳು ಕನ್ನಡ ಭಂದಸ್ಸನ್ನು ಕುರಿತು ಹೇಳುತ್ತವೆ. ತೆಲುಗು ಭಂದಸ್ಸಿನ ವಿವರಗಳನ್ನೊಳಗೊಂಡಿರುವುದು ಈ ಕೃತಿಯ ಮತ್ತೊಂದು ವಿಶಿಷ್ಟತೆ.

ಇದರ ಮೊದಲ ಆಶ್ವಾಸದಲ್ಲಿ ಗಣಗಳ ಸ್ವರೂಪ, ಅವುಗಳ ವಿಚಾರವಾಗಿರುವ ಬಗೆಬಗೆಯ ನಂಬಿಕೆಗಳು, ಅವುಗಳ ವಿವಿಧ ಯೋಜನೆಯ ಫಲಾಫಲಗಳನ್ನು ವಿವರಿಸಲಾಗಿದೆ. ದ್ವೀಪೀಯಾಶ್ವಾಸದಲ್ಲಿ ಪ್ರಾಸದ ಸ್ವರೂಪ, ಅವುಗಳ ಭೇದಗಳು ಮತ್ತು ವಡಿಯ ಸ್ವರೂಪ, ಅವುಗಳ ಬಗೆಗಿರುವ ನಂಬಿಕೆ ವಿಚಾರ, ಶುಭಾಶುಭ ಪದ ಪ್ರಯೋಗಗಳು, ಭಾಷೆಗೆ ಸಂಬಂಧಿಸಿದ ಕನ್ನಡ ಬಗೆಗಳನ್ನು ನಿರೂಪಿಸಲಾಗಿದೆ. ನಾಲ್ಕನೆಯ ಆಶ್ವಾಸದಲ್ಲಿ ಭಾಷೆ, ವ್ಯಾಕರಣ ಮತ್ತು ಅಲಂಕಾರ ಸಂಬಂಧವಾದ ಕೆಲವು ಅಂಶಗಳಿದೆಯಲ್ಲದೆ ಭಂದೋವಿಷಯಗಳೇನೂ ಇಲ್ಲ. ಇದು ಆಂದ್ರ ಲಾಙ್ಗಿಕ ಮಾರ್ಗವನ್ನು ಅನುಸರಿಸಿ ರಚಿತವಾಗಿರುವುದೇ ಮುಖ್ಯ ವಿಶೇಷ.

### ಭಂದಸ್ಸಾರ - ಶು.ತ್ರೀತ್ಯ. 1650:

ಕರ್ತೃ ಗುಣಚಂದ್ರ. ಈ ಕೃತಿಯಲ್ಲಿ ಒಟ್ಟು ಇದು (5) ಅಧಿಕಾರಗಳಿವೆ. ಕನ್ನಡ ಭಂದಸ್ಸನ್ನು ಕುರಿತು ಅತ್ಯಂತ ಸಂಗ್ರಹವಾಗಿ ಹೇಳಿರುವ ಕೃತಿ ಎನ್ನುವ ಹೆಸರಿಗೆ ಇದು ಪಾತ್ರವಾಗಿದೆ. ಗ್ರಂಥವು ಹಚ್ಚಾಗಿ ಸಂಸ್ಕೃತ ಭಂದಶ್ವಾಸವನ್ನು ಅನುಸರಿಸಿರುವುದೇ ಅಲ್ಲದೇ ಕನ್ನಡ ಭಂದಸ್ಸಿನ ಅಂಶವೃತ್ತಗಳ ವಿಚಾರವನ್ನು ಪ್ರಸ್ತಾಪ ಮಾಡಿರುವುದು ವಿಚಾರಣೀಯವಾಗಿದೆ. “ಈ ಗ್ರಂಥದಲ್ಲಿ ಕನ್ನಡ ಭಂದಸ್ಸಿಗೆ ಸಂದಿರುವ ಅವಜ್ಞೀಯನ್ನು ನೋಡಿದರೆ ಗುಣಚಂದ್ರನು ಪ್ರಾಯಶಃ

ನಾಗವರ್ಮನ ಭಂದೋಬುಧಿಯನ್ನು ನೋಡಿಲ್ಲವೆಂದು ತೋರುತ್ತದೆ". ಇಲ್ಲಿ ಕನ್ನಡಕ್ಕೆ ಅಂತ್ಯಪಾಸ ಇರಲೇಬೇಕೆಂದು ಹೇಳಿರುವ ಗುಣಜಂದನ ಮಾತು ಗಮನಾರ್ಹವಾದದ್ದು. ಅದು ಕನ್ನಡ ಭಂದಸ್ಸಿನ ವೈಶಿಷ್ಟ್ಯ ಎಂದು ಹೇಳುತ್ತಾನೆ. ಆದರೆ ಆ ವೇಳೆಗಾಗಲೇ ಅತ್ಯಂತ ಪ್ರಸಿದ್ಧವಾಗಿದ್ದ 'ಸಾಂಗತ್ಯ'ವನ್ನು ಆತನು ಎಲ್ಲಿಯೂ ಹೇಳದಿರುವುದು ಆಶ್ಚರ್ಯವನ್ನುಂಟು ಮಾಡುತ್ತದೆ.

ಪ್ರಥಮ ಅಧಿಕಾರದಲ್ಲಿ ಕೃತಿರಚನಾ ಸಂಕಲ್ಪವಾದ ಮೇಲೆ, ಲಘು ಗುರುಗಳು ಗುಣಸ್ವರೂಪ ಯತ್ತಿ ಪ್ರಾಸಗಳು ಇವುಗಳ ವಿಚಾರ ಕಂದ ಪದ್ಯದಲ್ಲಿ ನಿರೂಪಿತವಾಗಿದೆ. ಏರಡನೆಯ ಅಧ್ಯಾಯದ ಆರಂಭದಲ್ಲಿ ಆಯ್ದ, ಗೀತೆ ಮತ್ತು ಕಂದ ಪದ್ಯದ ಲಕ್ಷಣಗಳನ್ನು ಹೇಳಿದ ಮೇಲೆ ಕನ್ನಡ ಮಾತ್ರಾ ಷಟ್ಪದಿಗಳಾದ ಶರ, ಕುಸುಮ, ಭೋಗ, ಭಾಮಿನಿ, ವಾರ್ಧಕ ಮತ್ತು ಪರಿವರ್ದನಿಗಳ ಲಕ್ಷಣಗಳನ್ನು ಮೊದಲ ಬಾರಿಗೆ ನಿರೂಪಿಸಿದೆ. ಮೂರನೇ ಅಧ್ಯಾಯದಲ್ಲಿ ಉತ್ಕೇಯಿಂದ ಉತ್ಪತ್ತಿಯವರೆಗಿನ 26 ಭಂದೋವರ್ಗಗಳ ಸಮವೃತ್ತಗಳಲ್ಲಿ ಕೆಲವು ಮುಖ್ಯ ಭೇದಗಳನ್ನು ವ್ಯಾಕ್ಯರೂಪದ ಸೂತ್ರ ಪದ್ಧತಿಯಲ್ಲಿ ಹೇಳಲಾಗಿದೆ. ನಾಲ್ಕನೇ ಅಧ್ಯಾಯದಲ್ಲಿ ದಂಡಕ ಭೇದ, ಆಯ್ದಭೇದ, ಗೀತ ಭೇದ, ವೈತಾಳಿಯ, ಅನುಪ್ಯಾ, ಮೋಡಶ ಮಾತ್ರಾ ದ್ವಿಪಾದಿ ಮಾತ್ರಾವೃತ್ತ ಭೇದಗಳು. ಇವನ್ನು ಲಕ್ಷಣಲಕ್ಷೀ ಮತ್ತು ಸೂತ್ರ ಪದ್ಧತಿಗಳಲ್ಲಿ ವಿವರಿಸಲಾಗಿದೆ. ಐದನೇ ಅಧ್ಯಾಯದಲ್ಲಿ ಧೃವತಾಳ, ತಾಳವೃತ್ತಗಳಿಗನ್ನುಯಿಸುವ ಗಳ ಮತ್ತು ಪ್ರಾಸಗಳ ಸ್ಥಾರಂಪವನ್ನು ದ್ವಿಪದಿ, ತ್ರಿಪದಿ, ಲಾವಣಿ ರಗಳಿಗಳು, ಸೀಸಪದ್ಯದ ಲಕ್ಷಣ ವಿವರಣೆಯೊಂದಿಗೆ ಗ್ರಂಥ ಮುಕ್ತಾಯವಾಗಿದೆ. ಈ 'ಭಂದಸ್ಸರ್' ಚಿಕ್ಕದಾದರೂ ಚೊಕ್ಕವಾಗಿರುವ ಒಂದು ಸರಳ ಕೃತಿ.

### ಷಟ್ಪತ್ಯಯ:

ಈ ಕೃತಿ ಉಪಲಬ್ಧವಿಲ್ಲ. ಕನ್ನಡ ಭಂದಸ್ಸನ್ನು ಕುರಿತಾದ ಕೃತಿ ಎಂದು ಕವಿತೆಗಾರರು ಹೇಳಿದ್ದಾರೆ. ಇದರ ಕಾಲ ಸುಮಾರು ಕ್ರಿ.ಶ. 1748 ಎಂದೂ, 'ಶಾಲ್ಯದ ಕೃಷ್ಣ ರಾಜನೇ' ಕತ್ಯು ಎಂದು ಉಹಿಸಲಾಗಿದೆ. ಕೃತಿಯ ಹೆಸರನ್ನು ನೋಡಿದರೆ ಪ್ರಸ್ತಾರ ಮೊದಲಾದ ಆರು ಪ್ರತ್ಯಯಗಳನ್ನು ವಿವೇಚಿಸಲಾಗಿದೆ ಎಂಬುದು ವಿದ್ವಾಂಸರ ಅನುಮಾನವಾಗಿದೆ.

## ವೃತ್ತ ರತ್ನಾಕರ ಟೀಕೆ:

ಕಾಲ ಕ್ರಿ.ಶ. ಸುಮಾರು 1775. ಕರ್ತೃ ಯಾರೆಂದು ತಿಳಿದುಬಂದಿಲ್ಲ. ಕವಿಚರಿತ್ರಾರರ ಅಭಿಪ್ರಾಯದಂತೆ ಇದು ಸಂಸ್ಕೃತದಲ್ಲಿ ಕೇದಾರಭಟ್ಟನಿಂದ ರಚಿತವಾಗಿರುವ ‘ವೃತ್ತ ರತ್ನಾಕರ’ದ ಕನ್ನಡ ಟೀಕೆ ಇರಬಹುದು.

### ನಂದಿ ಭಂದಸ್ಸು:

ಇದಕ್ಕೆ ‘ನಂದಿಭಂದೋಽಣವ’ ಎಂಬ ಹೆಸರು ಇರುವಂತೆ ಕಂಡುಬರುತ್ತದೆ. ಇದರ ಕಾಲ ಮತ್ತು ಕರ್ತೃವಿನ ಬಗ್ಗೆ ಜಿಜ್ಞಾಸೆ ಇದೆ. ಕಾಲವನ್ನು 19ನೇ ಶತಮಾನವೆಂದು ಭಾವಿಸಬಹುದು. ಕರ್ತೃ ‘ನಂದಿ’ಯೇ ಇರಬಹುದು.

ಇದರಲ್ಲಿ ಮೂರು ಅಧ್ಯಾಯಗಳಿದ್ದು ಅಸಮಗ್ರವಾಗಿದೆ. ಇಲ್ಲಿ ಕೃತಿಕಾರ ತೆಲುಗು ಪರಿಭಾಷೆಯನ್ನನುಸರಿಸಿ ಸೂರ್ಯ, ಚಂದ್ರ ಅಂದರೆ ಅಂಶಗಳಾದ ಬ್ರಹ್ಮ, ವಿಷ್ಣು, ರುದ್ರ ಗಣಗಳನ್ನು ವರ್ಣಿಸಿಗನುಸಾರವಾಗಿ ವಿಂಗಡಿಸಿದ್ದಾರೆ. ಮ,ಯ,ಕ,ಸ,ತ,ನ,ಭ,ಜ ಗಣಗಳು ಸೀಸ ಮತ್ತು ತೇಣಗೀತಿಗಳಲ್ಲಿಯೂ, ಪ್ರಾಸ ಮತ್ತು ವಡಿ ವಿಚಾರಗಳನ್ನು ಕಂದ ಪದ್ಯಗಳಲ್ಲಿಯೂ ಹೇಳಿದ್ದಾನೆ.

ಎರಡು ಮತ್ತು ಮೂರನೆಯ ಅಧ್ಯಾಯದಲ್ಲಿ ಉತ್ಕೇಳಿಂದ ಉತ್ಪತ್ತಿಯವರೆಗಿನ 26 ಭಂದೋಽಬಂಧಗಳಲ್ಲಿ ಕೆಲವನ್ನು ಲಕ್ಷ್ಮಣ ಲಕ್ಷ್ಮೀ ಪೂರ್ವಕವಾಗಿ ವಿವರಿಸಿದ್ದಾನೆ. ಷಟ್ಪತ್ಯಯಗಳಾದ ಲಕ್ಷ್ಮಣ ಸೀಸ ದ್ವೀಪದ ಆಯ್ದ ಲಯಗ್ರಾಹಿ ಇವುಗಳ ಲಕ್ಷ್ಮಣಗಳೊಂದಿಗೆ ಗ್ರಂಥ ಮುಕ್ತಾಯವಾಗುತ್ತದೆ.

“ಈ ಗ್ರಂಥದ ಲಕ್ಷ್ಮಣ ಪದ್ಯಗಳ ಯತ್ನಿಸ್ಥಾನದಲ್ಲಿ ತೆಲುಗು ಭಂದಸ್ಸಿನ ವಡಿಯು ನಿಯತವಾಗಿ ಪಾಲಿತವಾಗಿರುವುದೋಂದು ಏಕೇಷ”. ಈ ಗ್ರಂಥದ ಮೇಲೆ ತೆಲುಗು ಭಂದೋಽಂಥಗಳ ಪ್ರಭಾವ ಹಾಗೂ ಭಂದೋಬುಧಿಯ ಪ್ರಭಾವ ಆಗಿದೆ ಎಂಬುದು ವಿದ್ವಾಂಸರ ಅಭಿಮತ.

### ಅಡಿಟಿಪ್ಪನೆಗಳು

1. ಓ.ವಿ. ವೆಂಕಟಾಚಲಶಾಸ್ತ್ರಿ – ಕನ್ನಡ ಭಂದಸ್ಸು, ಮ.ಸಂ: 8.
2. ಅದೇ, ಮ.ಸಂ: 9.
3. ಡಾ. ಎಂ. ವಿ. ರವಿ, ಭಂದಸ್ಸಾದ, ಮ.ಸಂ: 18.
4. ಅದೇ, ಮ.ಸಂ: 22.
5. ಅದೇ, ಮ.ಸಂ: 24.